



## ಶೃಂಗಾರಕಲೆ

ಪ್ರಚ 39ರಿಂದ..

ವಲ್ಲೇಶ್ವರದ ಗುಹಾಂತರ ದೇಗುಲ,  
ರಾಜಸ್ಥಾನದ ರನಕಾಪುರ, ಅರ್ಮ್ಯೋರಾದ  
ನಂದಾದೇವ, ಭುವನೇಶ್ವರದ ಲಿಂಗರಾಜ  
ದೇವಾಲಯ ಮೊದಲಾದವು.

ಕ್ಷಾರಾಂತರದಲ್ಲಿ ಬಳ್ಳಾರಿಯ ಹಂಪೆ,  
ಶಿವಮೋಗ್ರಾದ ತ್ರಿಪುರಾಂತಕ, ನಾಡಕಳಿ,  
ಸೋಮಾನಾಥಪುರ, ಭಂಟಿಭಂಟ ಕೇತಪ್ಪಯ್ಯ  
ನಾರಾಯಣ ದೇಗುಲ, ಬಾದಾಮಿ ಗುಹಾಂತರ  
ದೇವಾಲಯ, ಏಹೋಳೆ, ಮೊದಲಾದ ಕಡೆ  
ಇತರವ ಮಿಥುನ ಅಧಿವಾ ಶಾಂತಾರ ಶಿಲ್ಪಗಳಿವೆ.

ಈ ಸಾಲೀನಲ್ಲಿ ಶಿರಿಸಿ ಸಮೀಪದ ಪುಟ್ಟಿಗ್ರಹ  
ಸೋಮಾಸಾಗರದಲ್ಲಿ ರುವ ಶಿವನ ದೇವಸ್ಥಾನವು ಸೇರುತ್ತದೆ.

ಈ ಪುಟ್ಟಿಗ್ರಹ 17ನೇ ಶತಮಾನಕ್ಕೆ ಸೇರಿದ್ದು, ವಿಜಯನಗರದ ಅರಸರ  
ಕಾಲದ ನಂತರ ಕಟ್ಟಿಲಾಗಿದೆ ಎನ್ನುತ್ತದೆ ಪುರಾತತ್ವ ಇಲಾಖೆಯ ವಿವರ.  
ಸ್ಥಾಯಿರಲ್ಲಿ ಕೆಲವರು 10ನೇ ಶತಮಾನಕ್ಕೆ ಸೇರಿದ ದೇವಾಲಯವಿದು  
ಎನ್ನುತ್ತಾರೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದರೆ ವಿವರಗಳು  
ಲುಷ್ಯವಾಗಬಹುದು.

## ಎಲ್ಲವೂ ಶಿಲಾಮೂರ್ತಿ

ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ದೇಗುಲ 2400  
ಚ. ಅಡ ವಿಸ್ತೀರ್ಣವಿದ್ದು, ಕೆಲವು ಕಡೆ ಶಿಥಿಲಗೊಂಡಿದೆ. ತಲುಪಿನಾ ಸೆವು  
ಗಭರ್ಗ್ಯಾಹ, ಅಂತರಾಳ ಹಾಗೂ ನವರಂಗದಿಂದ ಕೂಡಿದೆ. ಅಂತರಾಳದ  
ದ್ವಾರಪು ಅಲಂಕೃತ ಶಿಲ್ಪಗಳಿಂದ ಕೂಡಿದ್ದು, ವರಂಗ ಕಡೆ  
ದೇವಕೋಷ್ಠಕಗಳಿವೆ. ನವರಂಗದಲ್ಲಿ ನಯವಾದ ನಾಲ್ಕು ಕಂಬಗಳಿದ್ದು,  
ಮೇಲಿನ ವಿತಾನದಲ್ಲಿ ಅವ್ಯಾಖ್ಯಾಲಕರ ವಿಗ್ರಹಗಳಿವೆ. ಮುದ್ದಭಾಗದಲ್ಲಿ



ಕಮಲದ ಹೊವಿನ ಕ್ತುನೆ ಮಾಡಲಾಗಿದ್ದು,  
ಸೂಕ್ತ ಕ್ತುನೆಗಳು ಮನ ಸೇಳಿಯುತ್ತವೆ.

ಮೇಲ್ಮಾರಣಯಲ್ಲಿ ಮರದ  
ಪಟ್ಟಿಗಳಂತಹ ಶಿಲಾರಚನೆಗಳು  
ವಾಸ್ತುಶಿಲ್ಪದ ಸೌಂದರ್ಯಕ್ಕೆ ಹಿಡಿದ  
ಕ್ಷೇಗಳು ನಿಯಂತ್ರಿತವೆ. ಹೆಚ್ಚಿನ ಕಡೆ ಬೃಹತ್ ವಿಕಾರಿಗಳನ್ನು ಒಳಗೊಂಡಿದೆ.

ಮುಂಂಪವು ಮೂರು ದಿಕ್ಕುಗಳಲ್ಲಿ  
ತೆರೆದುಕೊಂಡಿದೆ. ಶಿಲ್ಪಿ ಕದಂಬ  
ನಾಗರ ಶೈಲಿಯಲ್ಲಿದ್ದು, ಶಿವನ  
ಹಲವಾರು ವಿಗ್ರಹಗಳಿಂದ ಅಲಂಕರಿಸಲಾಗಿದೆ.

ಕಕ್ಷಾಸನದ ಹೊರಭಾಗದ ಪಟ್ಟಿಕೆಯಲ್ಲಿ ಸರಿಗ್ಗಾರರು, ಪಕ್ಕಿ  
ಕಮಲದ ಚಿತ್ರಗಳಿದ್ದು, ಜೊತೆಗೆ ಮಿಥುನ ಶಿಲ್ಪಗಳನ್ನು ಕಟೆಯಲಾಗಿದೆ.  
ದೇಗುಲದ ಒಂದು ಪಾಶ್ಚಾದ ಭಿತ್ತಿಯಲ್ಲಿ ಈ ಶಿಲ್ಪಗಳನ್ನು ಕಟೆಯಲಾಗಿದ್ದು.  
ಸಾಲಿನ ಮದ್ದ ದೇವರ ಚಿತ್ರಗಳಿರುವುದು ವಿಶೇಷ. ವಿಜುರಾಹೋದಲ್ಲಿ  
ಶಿಲ್ಪಗಳನ್ನು ಕೆತ್ತಿ ಗೊಡೆಯೋಳಿಗೆ ಸೇರಿಸಿದಂತೆ ಕಂಡುಬಂದರೆ, ಇಲ್ಲಿ ಭಿತ್ತಿಯ  
ಮೇಲಿನ ಕಲ್ಲಿನಲ್ಲೇ ಕಟೆಯಲಾಗಿದೆ. ಪ್ರತಿಯೇಳಿಯಲ್ಲಿ ತೊಡಗಿರುವ  
ಶಿಲ್ಪಗಳಲ್ಲಿ ದೇಹದ ಬಾಗು ಬಳುಕುಗಳು ಸ್ವರ್ವವಾಗಿವೆ. ಕೆಲವು ಶಿಲ್ಪಗಳು  
ಕಾಲನ ಮಹಿಮೆಯಿಂದಾಗಿ ಅಸ್ವಾಸ್ಥವಾಗಿ ಗೊಳಿಸಿಸುತ್ತವೆ.

ಶಿರಿಸಿಯಿಂದ 8 ಕಿ.ಮೀ. ದೂರವಿರುವ ಸೋಮಾಸಾಗರದಲ್ಲಿ ಈ ಕಲ್ಲಿನ  
ದೇಗುಲದ ಹಿಂಭಾಗ ಉಮಾ (ಪಾರ್ವತಿ) ಸಹಿತ ಸೋಮೇಶ್ವರನ ಹೊಡ್ಡ  
ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ವರ್ಷ ರಥೋತ್ಸವ  
ಜರುಗುತ್ತದೆ. ಪಕ್ಕದಲ್ಲೇ ಸೋಮತೀರ್ಥವೆಂಬ ಪುಷ್ಟಿರಣಿಯಿದ್ದು, ಚಂದ್ರ  
(ಸೋಮ)ನು ಇದರಲ್ಲಿ ಸ್ಥಾನ ಮಾಡಿ ಈಶ್ವರನ ಆರಾಧನೆ ಮಾಡಿದ ಎಂಬ  
ಪ್ರತಿತಿಯಿದೆ. ಈ ಕಾರಣದಿಂದಲೇ ಇಲ್ಲಿಗೆ ಸೋಮಸಾಗರ ಎಂದು ಹೆಸರು  
ಬಂದಿದೆಯಂತೆ.